







CORP & REGD OFFICE: "TRIDENT TOWERS" No. 23, 4th Floor, 100 feet Road, Jayanagar 2nd Block, Bangalore-560011
Phone: 080-26561562 / 1571 /1573 /581 URL: www.naturalcapsules.com Email: info@naturalcapsules.com, CIN No.: L85110KA1993PLC014742

Date: 13.11.2024

To, The General Manager, Listing Compliance & Legal Regulatory, BSE Limited, PJ Towers, Dalal Street, Mumbai-400001

Subject: Newspaper Publication

With reference to the captioned subject, we hereby inform that, Unaudited Financial Results for the quarter and half year ended 30th September, 2024 has been published in Business Line-An English daily & Sanjevani- a Kannada daily.

We enclose herewith the copies of Newspaper ad for your reference and records.

Thanking You

Yours Faithfully,

For Natural Capsules Limited

Shilpa Burman

Company Secretary & Compliance Officer



ಬೆಂಗಳೂರು.ನ.13: ಪರಿಶಿಷ್ಟ ಜಾತಿಯ ವೈದ್ಯಕೀಯ

ವಿದ್ಯಾರ್ಥಿಗಳಿಗೆ ರೂ.25 ಲಕ್ಷ ಕಾಲೇಜು ಶುಲ್ತ

ನೀಡುವ ಯೋಜನೆಗೆ ಆದಾಯ ಮಿತಿ ವಿಧಿಸಬೇಕು'

ಎಂದು ದಲಿತ ಸಂಘರ್ಷ ಸಮಿತಿ (ಸಮತಾವಾದ)

ರಾಜ್ಯ ಘಟಕದ ಅಧ್ಯಕ್ಷ ಎಚ್. ಮಾರಪ್ಪ ಅವರು

ದ್ರಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಮತ್ತು

ಅದಕ್ಕಿಂತ ಹೆಚ್ಚಿನ ಅಂಕ ಪಡೆದು ನೀಟ್ ಮೂಲಕ

ಸರ್ಕಾರಿ ಕೋಟಾದಡಿ ಪ್ರವೇಶ ಸಿಗದೆ, ಆಡಳಿತ

ಮಂಡಳಿಯ ಕೋಟಾದಡಿ ಎಂಬಿಬಿಎಸ್ ಪ್ರವೇಶ

ಪಡೆಯುವ ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳಿಗೆ

ರೂ.25 ಲಕ್ಷ ಕಾಲೇಜು ಶುಲ್ಕ ನೀಡುವುದಾಗಿ ರಾಜ್ಯ

ಶೇ 95 ಅಂಕ ಪಡೆಯಬೇಕೆಂಬ ಷರತ್ತು ಸಡಿಲಿಸಿ,

ಕನಿಷ್ಠ ಶೇ 80 ಅಂಕ ಪಡೆದವರಿಗೂ ಈ ಸೌಲಭ್ಯವನ್ನು

ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರ ಘೋಷಿಸಿದೆ.

ಆದೇಶ ನೀಡಿದೆ.

ಅದರಂತೆ ಕ್ಷಮವಹಿಸಬೇಕು.

ಸಂಡೂರು ಪಟ್ಟಣದ ಮತಗಟ್ಟೆ 51ರಲ್ಲಿ ಹುಲಿಗೆಮ್ಗೆ ಎನ್ನುವ 91 ವರ್ಷದ ವಯೋವೃದ್ಧೆ

ತಮ್ಮ ಮತ ಚಲಾಯಿಸಿದ ಬಳಿಕ ತೋರು ಬೆರಳನ್ನು ತೋರಿಸುತ್ತಿರುವುದು.

25 ಲಕ್ಷ ನೀಡುವ ಯೋಜನೆ ಆದಾಯ ಮಿತಿಗೆ ಆಗ್ರಹ

ಸಾರ್ವಜನಿಕರಲ್ಲಿ ವಾಯುಮಾಲಿನ್ಯ ತಡೆಗಟ್ಟುವಿಕೆ, ಪರಿಸರ ಸಂರಕ್ಷಣೆ ಕುರಿತು ವಾಯುವಿಹಾರಿಗಳ ಸಂಘದ ಸಹಯೋಗದೊಂದಿಗೆ ಬಾಗಲುಗುಂಟೆಯ ಬೀದಿ ಬೀದಿಗಳಲ್ಲಿ ಹಮ್ನಿಕೊಂಡಿದ್ದ ಅರಿವು ಜಾಥಾ

ಕಾರ್ಯಕ್ರಮದಲ್ಲಿ ಆಚಾರ್ಯ ಇಂಜಿನಿಯರಿಂಗ್ ಕಾಲೇಜಿನ ಪ್ಕೊ ಡಾ. ನಾಗರಾಜ್ ಕೆ.ಸಿ., ಸಂಘದ ಅಧ್ಯಕ್ಷ ಗೋವಿಂದ ರಾಜು, ಉಪಾಧ್ಯಕ್ಷ ಮುನಿರಾಜು, ಖಜಾಂಚಿ ಶಿವಶಂಕರ್, ಸಂಘದ ಸದಸ್ಯರು ಹಾಗೂ ಬಿಬಿಎಂಪಿ ಪ್ರತಿನಿಧಿ ಭರತ್ ಮತ್ತಿತರರು ಭಾಗವಹಿಸಿದ್ದರು.

ಒಳಮೀಸಲು ಜಾರಿಗೆ ಆಯೋಗ ರಚಿಸಿ

ರಾಜ್ಯ ಸರಕಾರ ಕೂಡಲೇ ಪರಿಶಿಷ್ಟ ಪಂಗಡದವರಿಗೆ ಒಳಮೀಸಲಾತಿಗಾಗಿ ಆಯೋಗವನ್ನು ರಚಿಸಿ

ಅರಣ್ಯ ವಸಾಹತುಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಅಳಿವಿನ ಅಂಚಿನಲ್ಲಿರುವ ಮೂಲನಿವಾಸಿಗಳಿಗೆ

ಮೀಸಲಾತಿಯನ್ನು ಜಾರಿಗೊಳಿಸಿ, ಈ ಸಮುದಾಯ ಮತ್ತು ಅವರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು

ಖಾತ್ರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ, ಮಾಜಿ

ಶಾಸಕ ಹೆಚ್.ಡಿ.ಬಸವರಾಜು ಅವರು ಮುಖ್ಯಮಂತ್ರಿಯವರಿಗೆ ನೀಡಿದ ಮನವಿ ಪತ್ರದಲ್ಲಿ ಕೋರಿದ್ದಾರೆ.

ಬೆಂಗಳೂರು, ನ. 13– ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳಮೀಸಲಾತಿಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್

ಆದರೆ, ಪ್ರಸ್ತುತ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಗಳ ಒಳಮೀಸಲಾತಿಯ ಬಗ್ಗೆ ಮೌನವಹಿಸಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಗಾಗಿ ಆಯೋಗವನ್ನು ಸ್ಥಾಪಿಸಲು

ಮುಂದಾಗಿರುವುದು, ದುರದೃಷ್ಟಕರ ಎಂದು ಶಾಸಕ ಹೆಚ್.ಡಿ. ಬಸವರಾಜು ತಿಳಿಸಿದ್ದಾರೆ.

ಪಿಯುಸಿಯಲ್ಲಿ ಶೇ.95 ಅಂಕ ಪಡೆದ ಪರಿಶಿಷ್ಟ

ಟ್ಯೂಷನ್ ಶುಲ್ಕ ನೀಡಿ ಓದಿರುವ ಈ ವಿದ್ಯಾರ್ಥಿಗಳು

ಹೆಚ್ಚು ಆದಾಯದ, ಉನ್ನತಸ್ಥಾನಮಾನ ಹೊಂದಿರುವವರ

ಕನ್ನಡ ಮಾಧ್ಯಮದಲ್ಲಿ ಕಲಿತ, ಅದರಲ್ಲೂ ಗ್ರಾಮೀಣ

ಭಾಗದ, ಹಾಸ್ಟೆಲ್ ವಿದ್ಯಾರ್ಥಿಗಳು ಶೇ 95 ಅಂಕ

ಪಡೆಯುವುದು ಕಷ್ಟ.ಹೀಗಾಗಿ, ಸರ್ಕಾರ ಘೋಷಿಸಿದ

ಯೋಜನೆ ಹೆಚ್ಚು ಆದಾಯ ಇರುವ ಶ್ರೀಮಂತ ಮಕ್ಕಳ

ಪಾಲಾಗಲಿದೆ. ಬಡ ಮಕ್ಕಳು ಈ ಯೋಜನೆಯಿಂದ

ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು

ಹೀಗಾಗಿ, ಈ ಸೌಲಭ್ಯ ಪಡೆಯಲು ವಾರ್ಷಿಕ ರೂ.5

ಲಕ್ಷದ ಆದಾಯ ಮಿತಿ ಹಾಕಬೇಕು ಎಂದು ಸಮಾಜ

ಕಲ್ಯಾಣ ಸಚಿವರಿಗೆ ಹೆಚ್.ಮಾರಪ್ರಮನವಿ ಮಾಡಿದ್ದಾರೆ.

ಜಾತಿಯ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ

ಪ್ರತಿಷ್ಠಿತ ಕಾಲೇಜುಗಳಲ್ಲಿ ಕಲಿತಿರುತ್ತಾರೆ.

ಮಕ್ಕಳಾಗಿರುತ್ತಾರೆ.

ವಂಚಿತರಾಗಲಿದ್ದಾರೆ.

ಭಾರತದಲ್ಲ ಹೊಸ ಉದ್ಯೋಗಿಗಳ ಸಂಖ್ಯೆ 33.9 ಮಿಅಯನ್ ಏರಿಕೆ

ಬೆಂಗಳೂರು,ನ13: ತಂತ್ರಜ್ಞಾನಗಳಿಂದ ಭಾರತದ ಪ್ರಮುಖ ಕ್ಷೇತ್ರಗಳ ಉದ್ಯೋಗಗಳಲ್ಲಿ ಭಾರಿ ಬದಲಾವಣೆ ಉಂಟಾಗಲಿದೆ, 2028ರ ವೇಳೆಗೆ 2.73 ಮಿಲಿಯನ್ ಹೊಸ ಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಉದ್ಯಮ ಪರಿವರ್ತನೆಗಾಗಿಯೇ ಇರುವ ಎಐ ವೇದಿಕೆಯಾದ ಸರ್ವಿಸ್ನೌ ಸಂಸ್ಥೆಯ ಹೊಸ ಸಂಶೋಧನಾ ವರದಿ ತಿಳಿಸಿದೆ.

ಪ್ರಪಂಚದ ಪ್ರಮುಖ ಕಲಿಕಾ

ದೊಡ್ಡ ಕೊಡುಗೆ ನೀಡಿರುವುದಾಗಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಸರ್ವಿಸ್ನೌ ಇಂಡಿಯಾ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ನಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮೀತ್ ಮಾಥುರ್ ಮುನ್ನಡೆಸುವಕ್ಷೇತ್ರಗಳಲ್ಲಿ,ಅದರಲ್ಲೂ ವಿಶೇಷವಾಗಿ ಅತ್ಯಾಧುನಿಕ ತಾಂತ್ರಿಕ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನುಹೆಚ್ಚುಸುವಲ್ಲಿ ಎಐಬಹಳ ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಾಗುವುದು ಮಾತ್ರವೇ ಅಲ್ಲ, ಜೊತೆಗೆ ಅವರು ಡಿಜಿಟಲ್ ವೃತ್ತಿ ಜೀವನವನ್ನು ನಡೆಸಲು ಅವರಿಗೆ ನೆರವಾಗುತ್ತದೆ. 'ರೈಸ್ಅಪ್ವಿತ್ ಸರ್ವೀಸ್ನೌ'ನಂತಹಯೋಜನೆ ಮತ್ತು ಸ್ಥಳೀಯ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಯೋಜನೆಗಳ ಜೊತೆಗೆಪಾಲುದಾರಿಕೆಮಾಡಿಕೊಳ್ಳುವ ಮೂಲಕ ನಾವು ಕೌಶಲ್ಯಾಭಿವೃದ್ಧಿ ಅವಕಾಶ ಒದಗಿಸಿ ಮತ್ತು ಅವಶ್ಯ ಸಾಧನಗಳನ್ನು ಒದಗಿಸಿ ಉದ್ಯೋಗಿಗಳ ಸಮೂಹವನ್ನುಯಶಸ್ಸುಸಾಧಿಸುವಂತೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದರು.

ಮನೆ ಕಟ್ಟಗರ ಬಂಧನ, ಕಳವು ಮಾಲು ವಶ



ಕೆಜಿಎಫ್.ನ13:ಬೇತಮಂಗಲ ಪೊಲೀಸರು ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ, ಆರೋಪಿಗಳನ್ನುಬಂಧಿಸಿ,ಅವರಿಂದ ಸುಮಾರು ರೂ: 1,35,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ತಿಯಾಗಿದ್ದಾರೆ.

ಅ.22 ರಂದು ಅಂಗಳ ಗ್ರಾಮದ ರಾಜೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ, ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಚಿನ್ನದ ಆಭರಣಗಳು ಹಾಗೂ ರೂ: 30,000 ನಗದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದದೂರಿನಮೇರೆಗೆಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೈಗೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳನ್ನುಪತ್ತೆಮಾಡಿಬಂಧಿಸಲು ಡಿವೈಎಸ್ಪಿಎಸ್.ಪಾಂಡುರಂಗರವರ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐವೈ.ಆರ್.ರಂಗಶಾಮಯ್ಯರವರ

ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು,ವಿಶೇಷ ಅಪರಾಧ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ನ.11 ರಂದು ಅಂಗಳ ಗ್ರಾಮದ ನಿವಾಸಿಗಳಾದ ಪರ್ವಿಜ್ ಪಾಷ (23 ವರ್ಷ) ಮತ್ತು ಅಜಾದ್(24 ವರ್ಷ)ಎಂಬುವ ಆರೋಪಿಗಳನ್ನು ಬಂಧಿಸಿ ಇವರುಗಳು ಕಳುವು ಮಾಡಿದ್ದ 27 ಗ್ರಾಂ ತೂಕದ ರೂ: 01 ಲಕ್ಷ 35 ಸಾವಿರ ರೂಪಾಯಿಗಳ ಬೆಲೆ ಬಾಳುವ ಚಿನ್ನದ ಆಭರಣಗಳನ್ನುವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.ಆರೋಪಿಗಳನ್ನು ಬಂಧಿಸಿ,ಮಾಲನ್ನುವಶಪಡಿಸಿಕೊಳ್ಳುವಲ್ಲಿ ಯಶಸ್ತಿಯಾದ ಬೇತಮಂಗಲ ಸಿಪಿಐ ರಂಗಶಾಮಯ್ಯ,ಪಿಎಸ್ಐಗುರುರಾಜ ಚಿಂತಾಕಲ್,ಸಿಬ್ಬಂದಿಗಳಾದಗಜೇಂದ್ರ ಶ್ರೀನಿವಾಸ, ಜಿ.ಎನ್. ನಟರಾಜ್, ಸತೀಶ್ ಕುಮಾರ್, ಸಂಪಂಗಿ, ಸತೀಶ್ರೆಡ್ಡಿ,ವೇಣುಗೋಪಾಲ್,ಮುರಳಿ ರವರುಗಳ ಕಾರ್ಯವನ್ನು ಮೊಲೀಸ್ ಅಧೀಕರಾದ ಕೆ.ಎಂ.ಶಾಂತರಾಜು ಅವರು ಶ್ವಾಘಿಸಿರುತ್ತಾರೆ.

<u> ಓದುಗರ ಗಮನಕ್ಕೆ</u>

ಪತ್ರಿಕೆಯಲ್ಲಿ ಜಾಹೀರಾತುಗಳು ಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. -ಜಾಹೀರಾತು ವ್ಯವಸ್ಥಾಪಕರು

CHANGE OF NAME

Mr. Uday Kumar, R/at No.196/1, 60 feet Road, Nehru Road, Kullappa Circle, Kammanahalli, Bangalore-560084. do hereby have changed my minor Son's Name from **Samuel Lemuel** to SUDEV.U Vide affidavit dated 01.11.2024. Sworn before Notary **Uday**

Kumar.K., Bangalore.

ಉದ್ದೇಶದಿಂದ ಹೆಚ್ಚುವರಿ 6.96 ಹೊಸ ಪ್ರಮುಖವಾಗಿದೆ.ಇದರಿಂದವೃತ್ತಿಪರರಿಗೆ ಮಿಲಿಯನ್ ಉದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಿ ಉದ್ಯೋಗಾವಕಾಶಹೆಚ್ಚಳದಲ್ಲಿಬಹಳ

ಕಂಪನಿಯಾದ ಪಿಯರ್ಸನ್ ಈ ಸಂಶೋಧನೆಯನ್ನು ನಡೆಸಿದ್ದು, ಈ ಕಂಪನಿ ರಿಟೇಲ್ ಕ್ಷೇತ್ರವು ಉದ್ಯಮ ವಿಸ್ತರಣೆಯ

ಅವರು,"ಭಾರತದಬೆಳವಣಿಗೆಯನ್ನು ಕೌಶಲ್ಯ ಅಗತ್ಯವಿರುವ ಉದ್ಯೋಗ

ರಾಜ್ಯಮಟ್ಟದ ಹಾಕಿ ಪಂದ್ಯಾವಆ



ಕೆಆರ್ ಪುರ,ನ.13–ಪುಷ್ಪಧೃವ ಫೌಂಡೇಶನ್ ಹಾಗೂ ನವೀನ್ ಹಾಕಿಕ್ಲಬ್ ವತಿಯಿಂದ 2024 ನೇ ಸಾಲಿನ ರಾಜ್ಯ ಮಟ್ಟದ ಮಹಿಳಾ ಹಾಕಿ ಪಂದ್ಯಾವಳಿಯನ್ನು ದೊಡ್ಡ ಬಾಣಸವಾಡಿಯ ಅಕ್ರಿಲಾ ಸ್ಪೋರ್ಟ್ಸ್

ಅರೇನಾದಲ್ಲಿ ನಡೆಸಲಾಯಿತು. ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಆಯೋಜಕ ನವೀನ್ ಅವರು ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಹಿಳಾ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದ್ದು , ರಾಜ್ಯದ ವಿವಿಧ ಭಾಗದಿಂದ 20ಕ್ಕೂ ಹೆಚ್ಚು ಹಾಕಿ ತಂಡಗಳು

ಭಾಗಿಯಾಗಿವೆ, ಮೊದಲ ಹಂತದಲ್ಲಿ 16 ವರ್ಷ ವಯಸ್ಸಿನ ಒಳಗಿನ ತಂಡಗಳು

SOUTH INDIAN Bank

ELECTRONIC CITY BRANCH
S.F.S SCHOOL CAMPUS, HUSKUR GATE,
HEBBAGODI, ELECTRONIC CITY,
BANGALORE - 560 100. Ph: 080-27834600
mail:br0492@sib.co.in, www.southindianbank.cc

GOLD AUCTION NOTICE

The Gold Articles pledged under the following number/s a bank's (Electronic City Branch), which are not cleared b payment of Bank's dues even after serving registered notice and Gold articles pledged under same number against whi registered notices have been served/returned undelivered, v be sold in public auction or private treaty on as is where

uction of Gold ornaments pledged under the fo accounts will be held at Branch premises on 25-11-202 at 2.30 P.M., Branch : Electronic City, Bangalore Kindly note that a Quotient deposit of Rs. 5000 will b

0496265300030612 Mohan N

0496265300031670 Mohan N

Bank reserves its rights to cancel/adjourn the auction without giving any reason at any time.

Corporate Office Regd. Office : SIB House, T B Road, Mission Quarters, Thrissur, Kerala –6800C Ph : + 91-487-2420020, Fax : + 91-487-242002 E-Mail : sibcorporate@sib.co.in,

Website: www.southindianbank.com Corporate Identity #: L65191KL1929PLC001017

of the same is 2:00 p.m.

cted before the auction, and the deadline for collect

Name

WGT (in gms)

61.1

74.2

Place: New Delhi

NCL

Sd/- Manager

ಪ್ರದರ್ಶನವನ್ನು ನೀಡಿದವು. ಎರಡನೇ ಹಂತದಲ್ಲಿ ಮಂಗಳೂರು , ಕೋಲಾರ , ಬಿಷಪ್ ಕಾಟನ್ಸ್ ಹೈಸ್ಕೂಲ್, ಹೊಯ್ದಳ ಅಕಾಡೆಮಿ

ಮುಖಾಮುಖಿಯಾಗಿ ಅತ್ಯುತ್ತಮ

ವಿದ್ಯಾಶಿಲ್ಪ್ ಅಕಾಡೆಮಿ, ಮಹಿಳಾ ವಿಭಾಗದಲ್ಲಿ ನವೀನ್ ಹಾಕಿ ಕ್ಲಬ್ , ಬೆಂಗಳೂರು ಬ್ಲೂಸ್ ಮತ್ತು ಐಡಿಯಲ್ ಸ್ಪೋರ್ಟ್ಸ್ ಅಕಾಡೆಮಿ ಭಾಗವಹಿಸಿಅತ್ಯುತ್ತಮವಾಗಿಸೆಣಸಾಡಿ ನೋಡುಗರ ಮನತಣಿಸುವಂತೆ ಮಾಡಿತು.ಪೈನಲ್ ಪಂದ್ಯದಲ್ಲಿ

ನಗರದ ಬೆಂಗಳೂರು ಬ್ರೂಸ್ ಹಾಕಿ ಕ್ಲಬ್ ಪಂದ್ಯ ರೋಚಕವಾಗಿತ್ತು, ಎರಡು ಹಂತದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ರೂಸ್ ಹಾಕಿ ಕ್ಲಬ್ ಗೆಲ್ಲುವ ಮೂಲಕ ಪಂದ್ಯಾವಳಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ ಎಂದರು . ಈ ವೇಳೆ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದ ಪ್ರತಿ ತಂಡಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ನವೀನ್ ಹಾಕಿಕ್ಷಬ್ ಹಾಗೂ ಇಂದಿರಾ

MILESTONE GLOBAL LIMITED

CIN: L93000KA1990PLC011082

54-B, HOSKOTE INDUSTRIAL AREA (KIADB), CHINTAMANI ROAD, HOSKOTE - 562 114 Website: www.milestonegloballimited.com | E-mail: alkasgl@yahoo.com. EXTRACT OF STANDALONE AND CONSOLIDATED UNAUDITED FINANCIAL RESULTS FOR QUARTER AND HALF YEAR ENDED 30TH SEPTEMBER 2024

							(Rs. In Lakhs)
			STANDALO	ONE	C	TED	
SI. No.	Particulars	Three Months Ended	Half Year Ended	Corresponding Three Months Ended	Three Months Ended	Half Year Ended	Corresponding Three Months Ended
		30.09.2024	30.09.2024	30.09.2023	30.09.2024	30.09.2024	30.09.2023
		Unaudited	Unaudited	Unaudited	Unaudited	Unaudited	Unaudited
1	Total Income from Operations(Net)	263.58	600.02	368.31	358.10	688.27	356.87
2	Net Profit / (Loss) for the period before tax , Exceptional & Extrodinary items	(0.25)	12.64	22.15	4.38	20.73	23.18
3	Net Profit / (Loss) for the period before tax , after Exceptional & Extrodinary items	(0.25)	12.64	22.15	4.38	20.73	23.18
4	Net Profit / (Loss) for the period after tax, Exceptional & Extrodinary items	(0.25)	12.64	22.15	4.38	20.73	23.18
5	Total Comprehensive Income for the period (Comprising profit after tax and other comprehensive income)	(0.25)	12.64	22.15	6.04	22.56	23.56
6	Equity Share Capital (Face value of Rs.10/- Per share)	501.75	501.75	501.75	501.75	501.75	501.75
7	Earnings per share (of Rs.10/- each) (Net Annualized)						
	i Basic	(0.01)	0.25	0.44	0.12	0.45	0.47
	ii Diluted	(0.01)	0.25	0.44	0.12	0.45	0.47

Note: The above is an extract of the detailed format of Quarterly and Half-Yearly Financial Results filed with the Stock Exchange under Regulation 33 of the SEBI(Listing and Other Disclosure Requirements) Regulations, 2015. The Full Format of the Quarterly and Annual Financial Results are available on the Stock Exchange Website

For and on behalf of the Board of Directors

ALOK KRISHNA AGARWAL DIN NO. 00127273

ADC INDIA COMMUNICATIONS LIMITED

CIN: L32209KA1988PLC009313

No.10C, 2nd Phase, 1st Main, P.B. No. 5812, Peenya Industrial Area, Bangalore 560 058 Tel: +91 80 2839 6102 | Website: www.adckcl.com

EXTRACT OF UNAUDITED FINANCIAL RESULTS FOR THE QUARTER AND HALF YEAR ENDED SEPTEMBER 30, 2024

(Rs. in Lakhs except per share data									
Particulars	Quarter ended 30.09.2024	Preceding 3 months ended 30.06.2024	Corresponding 3 months ended 30.09.2023	Year to date for the current period ended 30.09.2024	Year to date for the previous period ended 30.09.2023	Year to date for the Previous year ended 31.03.2024			
	(Unaudited)	(Unaudited)	(Unaudited)	(Unaudited)	(Unaudited)	(Audited)			
Total Income from Operations	5,079.36	4,863.64	4,810.27	9,943.00	9,234.53	17,874.04			
Net Profit for the period (before Tax, Exceptional and Extraordinary items)	1,164.66	931.49	996.13	2,096.15	984.59	2,774.66			
Net Profit for the period before tax (after Exceptional and Extraordinary items)	1,164.66	931.49	996.13	2,096.15	984.59	2,774.66			
Net Profit for the period after tax (after Exceptional and Extraordinary items)	872.30	695.99	745.40	1,568.29	736.69	2,068.53			
Total Comprehensive Income for the period [Comprising Profit for the period (after tax) and Other Comprehensive Income (after tax)]	865.12	699.14	745.28	1,564.26	737.36	2,071.73			
Paid up Equity Share Capital	460.00	460.00	460.00	460.00	460.00	460.00			
Other equity (excluding Revaluation Reserve)	6,809.68	7,324.56	5,291.07	6,809.68	5,291.07	6,625.43			
Net worth	7,269.68	7,784.56	5,751.07	7,269.68	5,751.07	7,085.43			
Earnings Per Share (of Rs. 10/- each) Basic and diluted (in Rs.) (Not annualised except for the year ended March 31, 2024)	18.96	15.13	16.20	34.09	16.02	44.97			

Note: The above is an extract of the detailed format of Unaudited Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Unaudited Financial Results are available on the Stock Exchange websites (www.bseindia.com) and Company's website (www.adckcl.com)

By Order of the Board of Directors Place: Bangalore Mylaraiah J.N. Date: November 12, 2024

Managing Director



No. 23, "Trident Towers", 4th Floor, 100 ft. Road, Jayanagar 2nd Block, Bangalore - 560 011. Ph. 26561571/573, Fax 26561562, E-mail: Info@naturalcapsules.com / CIN: L85110KA1993PLCO14742



FOR THE QUARTER / SIX MONTHS ENDED 30TH SEPTEMBER 2024									•	-			
			STANDALONE					CONSOLIDATEI				٥ .	
SI.	DARTIOU ARO		QUARTER E	NDED	HALF YEAR ENDED YEAR ENDED		QUARTER ENDED			HALF YEAR ENDED		YEAR ENDED	
No	PARTICULARS			30-09-2023 Un-Audited				30-09-2024 Un-Audited				30-09-2023 Un-Audited	31-03-2024 Audited
1	Revenue from operations & other Income	4,180	3,990	3,812	8,170	7,640	15,695	4,133	3,937	3,786	8,070	7,573	15,736
2	Net Profit from Ordinary activities before tax	201	194	254	395	586	1,039	62	78	214	140	483	805
3	Net Profit for the period after tax (after Extraordinary items)	92	146	197	238	442	780	-61	60	156	-0.90	338	555
4	Total Comprehensive Income (OCI) for the period	92	146	197	238	442	807	-61	60	156	-0.90	338	581
5	Paid-up Equity Share Capital (Face value of share of Rs.10/- each as on date)	1,025	934	933	1,025	933	933	1,025	934	933	1,025	933	933
6	Other Equity			-	-		12,253	-	-			-	19,447
7	Earnings Per Share (EPS) (of Rs.10/- each) (Before & after extraordinary item)				·		·	·		·		·	
	(a) Basic EPS (in Rs.) (b) Diluted EPS (in Rs.)	0.90 0.90	1.56 1.56	2.11 2.11	2.32 2.32	4.74 4.74	8.67 8.67	-0.60 -0.60	0.65 0.65	1.67 1.67	-0.01 -0.01	3.62 3.62	6.25 6.25

Place: Bangalore

Date: 12-11-2024

1 The unaudited standalone/ consolidated financial results of the Company for the quarter/six months ended 30th Sep, 2024 have been approved by the Board of Directors of the Company at its meeting held on 12th Nov 2024. The results for the quarter / six months ended 30th Sep, 2024 presented have been reviewed by the Statutory Auditors of the Company. An unqualified opinion has been issued by them thereon.

2 The unaudited standalone/ consolidated financial results for the quarter/six months ended 30th Sep, 2024 have been prepared above in accordance with the Indian Accounting Standards (Ind AS) as prescribed under section 133 of the companies Act, 2013 read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules 2016. The above unaudited standalone/ consolidated Financial results are filed with Stock Exchanges under Regulation 33 of SEBI (Listing and Other Disclosure Requirements) Regulations, 2015 and are available on the Stock Exchange Website.

921.38

3 Utilization of right issue funds by the Natural Capsules Ltd as on 30th Sep, 2024 is as follows: Particulars Rs. In Lakh Amount received (Excluding balance in Escrow A/c) Amount Spent 3,089.45

Balance available as on 30.09.2024 There is no deviation in the use of the proceeds from the objects stated in the offer documents for the rights issue

4 Utilization of preferential issue funds by the Natural Capsules Ltd as on 30th Sep, 2024 is as follows: Particulars Rs. In Lakh

Amount received (Including balance in Escrow A/c) 2,921.33 1,999.95 Amount Spent

There is no deviation in the use of the proceeds from the objects stated in the offer documents for the preferential issue. 5 Previous years figures have been regrouped wherever necessary.

Balance available as on 30.09.2024

Position of investor complaints for the quarter ended 30th Sep, 2024							
Particulars	No. of complaints						
Pending as on 30.06.2024	Nil						
Received during the quarter	Nil						
Resolved during the quarter	Nil						
Pending as on 30-09-2024	Nil						
For and on behalf of the Board							

Sunil L Mundra **Managing Director** DIN: 00214304



PSBs post 26% jump in H1 net on all-round improvement

REFORMS PAY OFF. FinMin points to governance and digital adoption as the key

Our Bureau

The net profit of public secaround 26 per cent during the April-September period of the current fiscal, the Finance Ministry said on Tues-

A Ministry statement said that the PSBs' net profit rose to over ₹85,000 crore in first half of FY25, showing a growth of 25.6 per cent yearon-year.

There are 12 public sector banks: State Bank of India, Punjab National Bank, Bank of Baroda, Canara Bank, Indian Bank, Indian Overseas Bank, Bank of India, Union Bank, UCO Bank, Central Bank, Bank of Maharashtra and Punjab & Sind Bank.

GROWTH DRIVERS

"The reforms and regular monitoring have addressed many concerns and challenges, and resulted in setting-up enhanced systems PSBs — Banking on success

0			
	2023-24	2024-25	% Change
Total business (in ₹ lakh crore)	210.86	234.06	11.00
Operating profit (in ₹ lakh crore)	1.31	1.5	14.40
Net profit (in ₹ crore)	67,850	85,520	25.60
Gross NPA (in %)	4.2	3.12	108 bps
Net NPA (in %)	0.97	0.63	34 bps
ource: Finance Ministry			

and processes for credit discipline, recognition and resolution of stressed assets, responsible lending, improved governance, financial inclusion initiatives, technology adoption etc," the statement said.

It added that these measures had led to a sustained financial health and robustness of the banking sector as a whole, which is reflected in the current performance of

The Ministry acknowledged that PSBs have also shown significant progress in adopting new age technologies like AI, cloud computing, and blockchain, and in upgrading the digital infrastructure, putting in place systems and controls to tackle cyber security risks and taking multiple steps to provide best-in-class customer services.

IN GOOD HEALTH

The statement noted that review meetings chaired by the Finance Minister facilitated deliberations on a range of current and emerging issues with the Chief Executives of PSBs. At one such meeting in August, it was noted that during FY24, PSBs performed well across all finan-

cial parameters. This was evidenced by improved asset quality with net non-performing assets (NNPAs) declining to 0.76 per cent, a sound capital adequacy of 15.55 per cent, net interest margin (NIM) at 3.22 per cent and highest ever net aggregate profit of ₹1.45 lakh crore with dividend payment of ₹27,830 crore to the shareholders. Improvements across various parameters also enhanced the ability of PSBs to raise capital from the market. The Ministry highlighted

that major banking reforms, such as implementation of enhanced access and service excellence (EASE), enactment of the Insolvency and Bankruptcy Code (IBC), establishment of a robust governance framework, the setting up of National Asset Reconstruction Company Ltd (NARCL) and the amalgamation of PSBs had been undertaken in recent years. All these measures are showing positive outcomes.

Air quality during Diwali worst in North India


Rising AQI

Jayant Pankaj

The air quality during Diwali varied significantly across India, with northern cities typically experiencing higher pollution levels than those in the south. Recent data from the Central Pollution Control Board show a significant worsening of the average Air Quality Index (AQI) in 10 of 11 major cities in the week following Diwali compared to the week before.

DATA FOCUS.

North Indian cities saw the most significant increase in the average AQI in the week after Diwali. For instance, Delhi's average AQI rose from 295 (October 24-30) to 353 (October 31-November 6) and Patna's jumped from 126 to 232. In contrast, southern cities recorded much lower numbers. Vijayawada's average AQI increased only slightly from 73 to 74 while Thiruvananthapuram went from 41 to 84. Chennai even witnessed a minimal decline from 108 to 107 during the same period.



Most metro cities saw a drop in AQI compared to the previous year

AOI in top five metro cities during diwal

Source: Central Pollution Control Board

Metro Cities*	2019	2020	2021	2022	2023	2024				
Delhi	368	435	462	312	358	339				
Chennai	260	98	150	228	245	213				
Mumbai	104	148	199	213	193	169				
Kolkata	160	187	196	101	248	155				
Bengaluru	84	58	70	142	148	135				
Diwali is celebrated over a five-day period, with specific dates varying by city										

On Diwali (October 31), tion, ranging between 210 and 230 AQI, reveals a stark an analysis of the top 50 citregional disparity. Thirtyies with the highest air pollu-

seven of these cities were in north India while 10 were western States, and only three from the south.

KEY REASONS

Gufran Beig, Chair-Professor at the National Institute of Advanced Studies, highlighted factors such as landscape, population density and temperature differences as key reasons for higher pollution levels in north India as compared to the south. "Winter arrives earlier in North India and as temperatures cool, wind speeds decrease, causing pollutants to accumulate and intensify air pollution levels," Beig said.

In north India, geographical features, such as the lack of coastal breeze and the proximity to large industrial zones, along with the region's soil composition also tend to trap pollutants in the air during the winter months The burning of firecrackers during Diwali worsens the situation.

On Diwali day, among five major metro cities, Chennai is the only city that registered higher air pollution than last year, with slight increase in AQI.

Ultra-rich look beyond traditional assets, move to ethical investments: 360 ONE Wealth Index

Our Bureau

ESG investing is gaining momentum, with 68 per cent of wealthy investors considering 'Environmental, Social, and Governance' principles as critical to their investment strategy, finds the 360 ONE Wealth Index report, launched in collaboration with Crisil. The Wealth Index ex-

plores the myriad behaviours and investment preferences of high-networth individuals (HNIs) and ultra-high-networth individuals (UHNIs) across India. It also examines their awareness levels and responses to external triggers in the domestic and global economy, their engagement levels with wealth managers and their perception of succession planning and philanthropy.

The share of women among wealthy individuals is growing fast, with over 40 per cent aged between 51 and 60 favouring lower-risk, stable investment products while becoming increasingly engaged in wealth management decisions.



SHIFTING FOCUS. Alternatives such as portfolio management services, AIFs and REITs are gaining popularity

Interestingly, given the high equity valuations, the wealthy are diversifying beyond traditional assets. Alternatives such as Portfolio Management Services, Alternative Investment Funds and Real Estate Investment gaining popularity.

About 77 per cent of the respondents relied on professional wealth advisors, with UHNIs being the largest group seeking professional guidance.

While 82 per cent of wealthy individuals are either engaged in philanthropy or plan to in the next

two years, UHNIs, especially those above 60, are more inclined towards charitable activities.

To avoid legal complications, 72 per cent of the wealthy believe that succession planning is critical. Among UHNIs, 86 per cent have started or completed their estate plans.

EVOLVING LANDSCAPE

Karan Bhagat, Founder, MD & CEO, 360 ONE, said the index provides a comprehenspicture of India's evolving wealth landscape and offers a strategic compass to navigate the evolving world of wealth manage-

As the financial landscape evolves with new investment avenues and rising market participation, the wealthy must stay ahead by leveraging expert knowledge and seizing opportunities, he added.

Yatin Shah, Co-Founder, $360\,\mathrm{ONE}\,\&\,\mathrm{CEO}\,\mathrm{of}\,360\,\mathrm{ONE}$ Wealth, said the greatest transfer of wealth in history is underway and the focus has shifted to optimisation and preservation, ensuring that wealth is sustained and managed effectively for gen-

Jiju Vidyadharan, Senior Director, Crisil, said the findings underscore the increasing complexity of wealth management needs in the backdrop of the country's remarkable economic ascent.

The research reveals wealthy individuals are seeking more nuanced investment strategies, including alternatives and ESG-focused opportunities besides placing greater importance on professional wealth advisory services, succession planning and estate management, he said.

NATURAL CAPSULES LIMITED

, 4th Floor, 100 ft. Road, Jayanagar 2nd Block. Bangalore - 560 011. Ph. 26561571/573, Fax 26561562 E-mail: Info@naturalcapsules.com / CIN: L85110KA1993PLCO14742

	EXTRACT OF STATEMENT OF STANDALONE AND CONSOLIDATED UNAUDITED FINANCIAL RESULTS FOR THE QUARTER / SIX MONTHS ENDED 30TH SEPTEMBER 2024 (Rs.in Lakhs)												
			STANDALONE						CONSOLIDATED				
SI	DADTION ADO		QUARTER E	NDED	HALF YEAR ENDED		YEAR ENDED	QUARTER ENDED		IDED	HALF YEAR ENDED		YEAR ENDED
No	PARTICULARS	30-09-2024	30-06-2024	30-09-2023	30-09-2024	30-09-2023	31-03-2024	30-09-2024	30-06-2024	30-09-2023	30-09-2024	30-09-2023	31-03-2024
		Un-Audited	Un-Audited	Un-Audited	Un-Audited	Un-Audited	Audited	Un-Audited	Un-Audited	Un-Audited	Un-Audited	Un-Audited	Audited
1	Revenue from operations & other Income	4,180	3,990	3,812	8,170	7,640	15,695	4,133	3,937	3,786	8,070	7,573	15,736
2	Net Profit from Ordinary activities before												
	tax	201	194	254	395	586	1,039	62	78	214	140	483	805
3	Net Profit for the period after tax (after												
	Extraordinary items)	92	146	197	238	442	780	-61	60	156	-0.90	338	555
4	Total Comprehensive Income (OCI) for the												
	period	92	146	197	238	442	807	-61	60	156	-0.90	338	581
5	Paid-up Equity Share Capital (Face value												
	of share of Rs.10/- each as on date)	1,025	934	933	1,025	933	933	1,025	934	933	1,025	933	933
6	Other Equity			-	-		12,253	-	-			-	19,447
7	Earnings Per Share (EPS) (of Rs.10/-												
	each) (Before & after extraordinary item)												i I
	(a) Basic EPS (in Rs.)	0.90	1.56	2.11	2.32	4.74	8.67	-0.60	0.65	1.67	-0.01	3.62	6.25
I	(b) Diluted EPS (in Rs.)	0.90	1.56	2.11	2.32	4.74	8.67	-0.60	0.65	1.67	-0.01	3.62	6.25
	-4												

NCL

ted financial results of the Company for the quarter/six months ended 30th Sep, 2024 have been approved by the Board of Directors of the Company at its meeting held on 12th Nov 2024. The results for the quarter / six months ended 30th Sep, 2024 presented have been reviewed by the Statutory Auditors of the Company. Ai

uniqualined opinion has been issued by trein trafeon.

The unaudited standalone/ consolidated financial results for the quarter/six months ended 30th Sep, 2024 have been prepared above in accordance with the Indian Accounting Standards (Ind AS) as prescribed under section 133 of the companies Act, 2013 read with Rule 3 of the Companies (Indian Accounting Standards) Rules, 2015 and Companies (Indian Accounting Standards) Amendment Rules 2016. The above unaudited standalone/ consolidated Financial results are filed with Stock Exchanges under Regulation 33 of SEBI (Listing and Other Disclosure Requirements) Regulations, 2015 and are available on the Stock Exchange Website. BUtilization of right issue funds by the Natural Capsules Ltd as on 30th Sep, 2024 is as follows

Amount received (Excluding balance in Escrow A/c)

Amount Spent 3,089.45 Balance available as on 30.09.2024

There is no deviation in the use of the proceeds from the objects stated in the offer documents for the rights issue Utilization of preferential issue funds by the Natural Capsules Ltd as on 30th Sep, 2024 is as follows

Particulars Rs. In Lakh Amount received (Including balance in Escrow A/c) Amount Spent

There is no deviation in the use of the proceeds from the objects stated in the offer documents for the preferential issue Previous years figures have been regrouped wherever necessary. Position of investor complaints for the quarter ended 30th Sep, 2024

Particulars Pending as on 30.06.2024

Received during the quarter Resolved during the quarter Pending as on 30-09-2024 For and on behalf of the Board

Balance available as on 30.09.2024

Sunil L Mundra Managing Director

SoftBank back to profit in Q2 on sizzling India exits

Jyoti Banthia

SoftBank Japan-based Group reported a profit of 1.2 trillion yen (\$7.7 billion) in the second quarter of FY25 compared with a net loss of \$6.21 billion last year, largely on the back of successful listing of its portfolio companies during the period.

Vision Funds (SVF1 and SVF2) sold investments totalling \$1.85 billion in the six-month period ended September 30, including full exits from 10 portfolio companies, such as SenseTime and Paytm, and partial exits from several others. SoftBank Vision Fund

made a cumulative gain of \$1.349 billion from its portfolio firms Ola Electric, FirstCry and Delhivery in the second quarter of the financial year. Ola Electric and FirstCry hit the public market in the quarter with the investor reportedly selling shares worth ₹1,287 crore.

Brainbees Solution, the parent of FirstCry saw a premium listing at ₹625 crore, 34 per cent above its issue price, while the Ola Electric IPO in August 2024 positively impacted SVF2, boosting its public portfolio valuation by 0.2 per cent for the quarter.

During the quarter, First-Cry boosted the SoftBank



INDIAN PORTFOLIO

- Ola Electric FirstCry
- Delhivery
- Swiggy • Paytm
- Zomato
- Meesho • PB Fintech

Vision Fund's gains by \$642 million while Ola Electric and Delhivery added \$401 million and \$306 million to the fund respectively.

Another of its companies, Swiggy, has also opted for an IPO, which was subscribed more than three times. Apart from listing gains, Soft-Bank's Vision Fund also exited investments including in Patym, Zomato and PB

holdings rise to \$5.8 billion in the September quarter from \$2.8 billion in the June quarter while the SVF2 saw a loss of \$1.7 billion, down from \$2.6 billion in the previ-

3M INDIA LIMITED

CIN: L31300KA1987PLC013543, Regd Office: 48-51, Electronics City, Hosur Road, Bengaluru - 560100 Website: www.3m.com/in

Extract of the Financial Results for the quarter and half year ended 30 September 2024

(Rs. in Lakhs, except per share data, unless otherwise stated)

		(110: III Editio, except per chare data, different chared							
Particulars	3 months ended 30 September 2024 (Unaudited)	6 months ended 30 September 2024 (Unaudited) (refer note 4)	3 months ended 30 September 2023 (Unaudited) (refer note 4)	12 months ended 31 March 2024 (Audited) (refer note 4					
Total income from operations (including other income)	1,12,896.87	2,19,729.61	1,05,695.59	4,26,765.33					
Net Profit for the period (before tax, Exceptional and / or Extraordinary items)	18,310.92	39,407.43	19,591.33	78,121.42					
Net Profit for the period before tax (after Exceptional and / or Extraordinary items)	18,310.92	39,407.43	19,591.33	78,121.42					
Net Profit for the period after tax	13,378.08	29,093.03	14,611.49	58,341.68					
Total comprehensive income for the period [Comprising Profit / (Loss) for the period (after tax) and other comprehensive income (after tax)]	13,344.75	29,026.37	14,621.73	58,208.36					
Equity share capital	1,126.51	1,126.51	1,126.51	1,126.51					
Reserves (excluding revaluation reserves as per Ind AS)				2,13,563.83					
Earnings per share (in Rs.) (of Rs. 10/- each)									
a) Basic (in Rs.)	118.76	258.26	129.71	517.90					
b) Diluted (in Rs.)	118.76	258.26	129.71	517.90					

Place: Bengaluru

Date: 12 November 2024

1. The above unaudited financial results of 3M India Limited have been reviewed by the Audit Committee and thereafter approved by the Board of Directors at their meeting held on 12 November 2024.

2. The above is an extract of the detailed format for the unaudited financial results for the quarter and half year ended 30 September 2024 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format for the unaudited financial results for the quarter and half year ended 30 September 2024 are available on the BSE Limited website (www.bseindia.com), the National Stock Exchange of India Limited website (www.nseindia.com) and on the Company's website (https://www.3mindia.in/3M/en_IN/company-in/about-3m/financial-facts-local/).

The financial results of the Company have been prepared in accordance with Indian Accounting Standards (Ind AS) as notified by the Ministry of Corporate Affairs pursuant to Section 133 of the Companies Act, 2013 read with Rule

3 of the Companies (Indian Accounting Standard) Rules 2015, as amended and in terms of Regulation 33 of the SEBI (Listing Obligations and Disclosure Requirements) Regulations, 2015. 4. The Boards of Directors of the Company and 3M Electro and Communication India Private Limited (3M E&C), wholly owned subsidiary of the Company, at their meetings held on 17 September 2021 had approved the Scheme of Amalgamation of 3M E&C with the Company under Sections 230 to 232 of the Companies Act 2013 read with the Companies, Arrangements and Amalgamations) Rules, 2016. The Scheme of Amalgamation was approved by the National Company Law Tribunal (NCLT) vide its orders dated 8 August 2024 (Bangalore Bench) and 25 August 2023 (Chennai Branch) ('the Scheme') with retrospective appointed date of 1 April 2023. Accordingly, the corresponding amounts for the quarter ended 30 September 2023 and year ended 31 March 2024 have been restated by the Company after recognising the effect of the scheme as per the applicable accounting

The amalgamation has been accounted in accordance with Appendix C of Ind AS 103 - 'Business Combinations' as common control transaction using the pooling of interest method. Accordingly, all the assets, liabilities and reserves of 3M E&C as on 1 April 2023 were transferred to the Company at the book values appearing in the consolidated books of the Company immediately before the amalgamation and the value of investment was cancelled.

> By Order of the Board For 3M India Limited

Ramesh Ramadurai Managing Director

SVF1 saw the value of its ous quarter.